



**NATURAL
CAPSULES
LIMITED**



CORP & REGD OFFICE : " TRIDENT TOWERS" No. 23, 4th Floor, 100 feet Road, Jayanagar 2nd Block, Bangalore-560011
Phone : 080-26561562 / 1571 /1573 /581 URL : www.naturalcapsules.com Email : info@naturalcapsules.com, CIN No. : L85110KA1993PLC014742

Date: 29.07.2020

Place: Bangalore

To,

**BSE Limited
P.J. Towers
Dalal Street
Mumbai-400001**

Scrip Code: 524654

Dear Sir/Madam,

Subject: Intimation under Regulation 30 of SEBI (Listing Obligations & Disclosure Requirements) Regulations, 2015 - Copy of Newspaper Advertisement i.e. Notice for attention of equity shareholders of the Company


Pursuant to Regulation 30 of SEBI (Listing Obligations and Disclosure Requirements) Regulations, 2015, enclosed are the copies of the Newspaper publication in Business Line and Sanjeevani i.e. Notice for attention of the Equity Shareholders of the Company regarding information pertaining to 27th Annual General Meeting of the Company to be held on Friday, August 21, 2020 at 10.30 A.M. (IST) through Video Conferencing (VC)/Other Audio Visual Means (OAVM), final dividend and remote e-voting.

Kindly take the above on record.

Thanking You

Yours Faithfully

For Natural Capsules Limited


**Sunil L Mundra
Managing Director**



Encl: As above

Import curbs on items targeting China may shield FTA partners

Commerce Ministry wants to avoid shortages by picking products wherein domestic capacities, alternatives exist

AMITI SEN
New Delhi, July 28
India is working to ensure that the next round of import tariff hikes targeting China includes items that are covered under free trade agreements with other trade partners, in order to insulate them, and for which domestic capacities and alternatives exist to avoid shortages.

"The Commerce and Industry Ministry has received inputs from various industry bodies and council's proposing items where import duties can be increased. The suggestions are being vetted for their appropriateness and a final list is being

drafted," an official told BusinessLine.

The Centre is trying to come up with tariff and non-tariff measures on goods mostly imported from China in order to bridge its high bilateral trade deficit with the country valued at \$48.66 billion in 2019-20.

The tariff hikes are also a retaliation for China's incitement of violence at the Galwan valley in Ladakh and also to bring down India's economic engagement with its neighbour.

Suggestions have been given by industry bodies such as CII, FICCI, ASSOCHAM, various export councils and those representing the small



The Commerce Ministry is now trying to identify items where an increase in duties will not hurt the domestic industry

industry on imports which could be contained.

"All sectors view the matter from their own perspective, so the government has ended up with numerous suggestions which have to be weighed," the official said.

'Focus on final products'
The Commerce Ministry is now trying to identify items where an increase in duties

will not hurt the domestic industry.

"To ensure that an increase in import duties for a particular item doesn't hurt the economy, it is important to have enough domestic capacities for its production, or alternatives to those items should exist in the local market," the official said.

Another important factor that the government is taking into consideration while short-listing is the effect of the proposed duty hikes on countries other than China.

"Officials are looking at items that are protected from tariff increases under the free trade agreements India has signed with its various trade partners such as Japan, South Korea, Singapore and ASEAN. If tariffs are raised on such items, imports from these countries

won't be affected," the official said.

Some items, including consumer goods, that are being considered for the next round of tariff and non-tariff barriers include chemicals, telecom equipment, leather goods, steel items, gems and jewellery, furniture, hardware and textiles.

Inputs from industry
"Many suggestions have come from the industry proposing that the tariff increase should be on final products and not intermediaries that could hurt the user industry," the official said.

The Finance Ministry had raised import duties on 111 products in the Union Budget announced earlier this year, out of a list of 300 items prepared by the Commerce Ministry.

Economy showing promising signs of V-shaped recovery, says CII

'Agriculture sector has emerged as beacon of hope'

OUR BUREAU
New Delhi, July 28
The Confederation of Indian Industry (CII) has said that the government dues to industry have started coming in and this is likely to serve as a big and direct liquidity booster to industry.



A good monsoon and the various government schemes have supported the rural economy

With the easing of restrictions and the economy entering an Unlock phase from June 1, the high frequency indicators which are coming in have been showing a material improvement as compared to the multi-year lows seen in April.

A clutch of indicators including GST collections, railway freight traffic, petrol consumption, peak power demand, electronic toll collections among others have all mirrored the incipient signs of recovery.

"Though still early, these are indeed promising signs, pointing towards a V-shaped recovery in the immediate aftermath of the lockdown.

"In order to nurture the nascent signs of recovery, it is important to mitigate the uncertainties that are currently prevailing regarding the restrictions.

"Corporates are unable to plan beyond a horizon of a few weeks, affecting all operations", said Chandrajit Banerjee, Director-General, CII. The government has played a big role in driving the nascent recovery process by providing direct cash and food transfers to the rural and urban poor, according to CII.

"Although it is not possible to predict the course of the pandemic, a dashboard approach, triggering predictable responses based on the progression of infections, can reduce uncertainty and boost both consumer and industry confidence, which in turn will support demand and investment recovery," Banerjee said.

Further, in order to ensure that the supply chains function seamlessly across State and district boundaries, including the containment zones, the latter should be limited to micro areas instead of a wider area.

Farm sector boost
It is pertinent to note that the recession starting at the country in the current year is different from the previous recorded episodes which were

all triggered by a monsoon failure.

This year, the agricultural sector has emerged as the beacon of hope for India's economy.

"Apart from normal monsoon and healthy sowing, a slew of government schemes in the form of livelihood interventions, such as expanding the MNRGA programme and the Pradhan Mantri Garib Kalyan Rozgar Abhiyan, have supported the rural economy considerably.

"This has raised hopes of a rebooting of the economy by the rural sector," said Banerjee.

In addition, interventions by both the Centre and State governments to ensure that the lockdowns do not affect the rabi harvest in March and April and the sowing of kharif crop in June, has led to expectations of a bumper agriculture production, he added.

Consequently, the NBFC sector lending in rural areas has also been as high as 80 per cent of the usual levels.

Railways to adopt 'zero' imports policy

The national transporter hopes to go totally 'Made in India'; taking steps to boost local sourcing of components

MAMUNI DAS
New Delhi, July 28
Indian Railways hopes to become fully 'Made in India' in a year by bringing down its import dependence to nil.

"In 2016-17, the import content in overall procurement was 67 per cent, which dropped to 1.46 per cent last year. The import content is expected to be zero from next year," a source told BusinessLine.

track machines; wheels and axles. In all these products, the Railways has developed indigenous capacity.

"Axles will be rolled out from an additional unit in Railways' Rail Wheel Factory (RWF), Bengaluru. Similarly, Rashtriya Ispat Nigam Limited has set up a wheel plant in Rae Bareilly. A factory is being set up in Gujarat for track machines," said a source.

With these initiatives, the Railways should be inching towards procuring all its inputs domestically in a year.



The Railways is working hard to source all its wheel requirements domestically

domestically EMANUAL HOGRE

ited for 60,000 wheels; a \$3-million order with CRRC Yangtze Tongling to supply 4,000 axles; a \$10.84-million order with CRRC Datong Company Limited for 15,000 axles.

In 2017, wheels for Kolkata metro rail coaches were sourced from China's Taiyuan Heavy Industry Railway.

In 2017, Railways placed an order for locomotive wheels with France-based MG Valdunes, which were made and

shipped from China. The French company (Valdune Group) was acquired by Maanshan Iron and Steel Company, a Chinese steel major.

The Railways continued to import a small portion of its requirements (below 2 per cent) because some highly specialised components for its locomotives, coaches, signalling telecom equipment were not available in ad-

France sends gift package of ventilators, testing kits

'Gesture appreciates India's supply of drugs in time of need'

AMITI SEN
New Delhi, July 28
France has sent India crucial medical equipment supplies to fight the pandemic, which includes ventilators, serological test kits and nose and throat swabs, around the same time the Rafale jets are set to arrive.

"The medical equipment package is a gift from the French government. It is to show France's appreciation

for the life saving drugs supplied by India to the country, at very short notice, in its time of need to help it deal with the pandemic," a source close to the development told BusinessLine.

The material being provided by France includes 50 pieces of Osiris 3 ventilators, 70 pieces of Yuwell 830 ventilators with BIPAP mode, 50,000 serological tests (IgM/IgG Duo test kits by Biosensor) and 50,000 nose and throat swabs, the source said.

The ventilators will be supplied to the Indian Red Cross Society while the test kits will be received by the Indian Council of Medical Research respectively.

France expresses solidarity
French President Emmanuel Macron has sent a letter to Prime Minister Narendra Modi expressing France's solidarity with India at this difficult time.

The arrival of the medical equipment supplies from France, around the same time as the first five Rafale fighter aircraft, built by Dassault, which are to reach India on Wednesday, is a "happy coincidence", the official said.

Plea against Insolvency code ordinance: HC seeks Centre's stand

PRESS TRUST OF INDIA
New Delhi, July 28
The Delhi High Court on Tuesday sought the Centre's reply on a plea challenging the Insolvency and Bankruptcy Code (IBC) Ordinance which suspended proceedings against defaults arising on or after March 25 for six months in view of the Covid-19 pandemic.

A Bench of Chief Justice DN Patel and Justice Prateek Jalan issued notice to the Ministry of Law and the Insolvency and

Bankruptcy Board of India (IBBI) seeking its stand by August 31 on the plea which seeks setting aside of the amendment made in the IBC by the ordinance.

Central government standing counsel Amit Mahajan, appearing for the Ministry, opposed the plea saying it was not maintainable.

Mahajan said the petitioner — Rajeev Suri — has been unable to show his locus for filing the instant PIL.

Dalmia Bharat Limited
(Formerly known as Odisha Cement Limited)
Registered Office: Dalmiakhouran, Jagajit Taluk, Dalmiakhouran 752055, Dist. Trenchinappalli, Tamil Nadu.
CIN: L34207TN2013PLC122546
Phone No. 04329 235132 Fax No. 04329 255133
Email: corp.sec@dalmiabharat.com; website: www.dalmiabharat.com

NOTICE
A meeting of the Board of Directors of the Company will be held on Thursday, August 06, 2020 to consider and approve inter-alia the Standalone and Consolidated unaudited Financial Results of the Company for the quarter ended June 30, 2020.

The information contained in this notice is also available on the Company's website, www.dalmiabharat.com, and on the website of Stock Exchanges, i.e. www.nseindia.com and www.bseindia.com.

For Dalmia Bharat Limited (Formerly known as Odisha Cement Limited)
Dr. Sanjeev Gomawat
Executive Director - Legal & Group Company Secretary

Place: New Delhi
Dated: July 28, 2020

भारतीय रिज़र्व बैंक
RESERVE BANK OF INDIA
www.rbi.org.in

Auction of Government of India Dated Securities for ₹ 30,000 Crore on July 31, 2020

The Government of India (GoI) has announced the sale (issue/re-issue) of four dated securities:

Sr. No.	Nomenclature	Notified amount (in ₹ Crore)	Earmarked for Retail Investors* (in ₹ Crore)
1.	5.08% GS 2022	3,000	150
2.	New GS 2030 (maturing on August 03, 2030)	18,000	900
3.	GOI FRB 2033	4,000	200
4.	7.19% GS 2060	5,000	250

GoI will have the option to retain additional subscription up to ₹ 2,000 crore against each securities mentioned above.

The sale will be subject to the terms and conditions spelt out in this notification (called 'Specific Notification'). The stocks will be sold through Reserve Bank of India, Mumbai Office, Fort, Mumbai - 400001, as per the terms and conditions specified in the General Notification F.No.4(2)-W&M/2018, dated March 27, 2018.

The auction will be yield based (for new securities) and price based (for other securities), using multiple price method. The auction will be conducted by RBI, Mumbai Office, Fort, Mumbai on July 31, 2020 (Friday). The result will be announced on the same day and payment by successful bidders will have to be made on August 03, 2020 (Monday).

For further details, please see RBI press release dated July 27, 2020 on RBI website - (www.rbi.org.in).

Attention Retail Investors*
(*PFs, Trusts, RRBs, Cooperative Banks, NBFCs, Corporates, HUFs and individuals)

Retail investors can participate in the auctions for the amounts earmarked for them on a non-competitive basis through a bank or a primary dealer. For more information, detailed list and telephone numbers of primary dealers/bank branches and application forms please visit RBI website (www.rbi.org.in) or FIMMDA, website (www.fimmda.org).

Government Stock offers safety, liquidity and attractive returns for long duration.

"Don't get cheated by E-mails/SMSs/Callis promising you money"

IDFC FIRST Bank

IDFC FIRST Bank Limited
(Formerly IDFC Bank Limited)
CIN: L85110TN2014PLC097792
Website: www.idfcfirstbank.com; Email: bank.info@idfcfirstbank.com
Registered Office: KRM Towers, 7th Floor, No. 1, Harrington Road, Chelpet, Chennai - 600 031, Tamil Nadu, India.
Tel: +91 44 4564 4000; Fax: +91 44 4564 4022
Corporate Office: Naman Chambers, C-32, G-Block, Bandra - Kuria Complex, Bandra (East), Mumbai 400 051, Maharashtra, India.
Tel: +91 22 7132 5500; Fax: +91 22 2654 0354

Statement of Deviation / Variation in utilisation of funds raised

Name of listed entity	IDFC FIRST Bank Limited
Mode of Fund Raising	Public Issues / Rights Issues / Preferential Issues / QIP / Others
Date of Raising Funds	June 12, 2020 (Date of passing Resolution by Allotment, Transfer and Routine Matters Committee regarding Allotment of Equity Shares on Preferential basis.)
Amount Raised	₹ 1999,99,99,925.76 (~ ₹ 2,000 crore)
Report filed for Quarter ended	June 30, 2020
Monitoring Agency	Not Applicable
Monitoring Agency Name, if applicable	Not Applicable
Is there a Deviation / Variation in use of funds raised	No
If yes, whether the same is pursuant to change in terms of a contract or objects, which was approved by the shareholders	Not Applicable
If Yes, Date of shareholder	Not Applicable
Explanation for the Deviation / Variation	Not Applicable
Comments of the Audit Committee after review	Nil
Comments of the auditors, if any	Nil
Objects for which funds have been raised and where there has been a deviation, in the following table	The Object of the issue is to strengthen the Capital Adequacy Ratio of the Bank and ensure it is adequately maintained over and above the regulatory minimum and also with a view to augment funds to meet the short-term and long-term working capital requirements of the existing business operations and support its future growth plans and for general corporate purposes.

Original Object	Modified Object, if any	Original Allocation	Modified allocation, if any	Funds Utilised	Amount of Deviation/ Variation for the quarter according to applicable object	Remarks, if any
To strengthen the Capital Adequacy Ratio of the Bank and ensure it is adequately maintained over and above the regulatory minimum and also augment funds to meet the short-term and long-term working capital requirements of the existing business operations and support its future growth plans and for general corporate purposes.	None	₹ 1999,99,99,925.76 (~ ₹ 2,000 crore)	Not Applicable	₹ 1999,99,99,925.76 (~ ₹ 2,000 crore)	Nil	No deviations or variations

Deviation or variation could mean:
(a) Deviation in the objects or purposes for which the funds have been raised or
(b) Deviation in the amount of funds actually utilized as against what was originally disclosed or
(c) Change in terms of a contract referred to in the fund-raising document i.e. prospectus, letter of offer, etc.

Sd/-
Name of Signatory - Satish Galkwad
Designation - Head - Legal and Company Secretary
Date: July 28, 2020
Place: Mumbai

NATURAL CAPSULES LIMITED
No. 23, 'Trident Tower', 4th Floor, 130 & Road, Jayaprakash 2nd Block, Bangalore - 560 011. Ph: 26871071073, Fax: 26651962.
E-mail: info@naturalcapsules.com / CIN: L85110KA1993PLC014742

NOTICE REGARDING 27TH ANNUAL GENERAL MEETING, REMOTE E-VOTING AND FINAL DIVIDEND

1. This is to inform that 27th Annual General Meeting of the members of Natural Capsules Limited will be held on Friday, 21st Aug 2020 at 10:30 A.M through Video Conferencing (VC)/Other Audio Visual Means (OAVM) in compliance with the applicable provisions of the Companies Act, 2013 and rules made thereunder read with the General Circular No.14(2020)/17(2020) dated 25/07/2020 dated April 08, 2020, April 13, 2020 and May 05, 2020, respectively issued by the MCA and circular no. SEBI/HO/CFD/CMD/ICRP/2020/79 dated May 12, 2020 issued by SEBI, the 27th AGM shall be held through VC/OAVM to transact business as set out in the Notice of 27th AGM.

2. The Notice of 27th AGM and Annual Report for the financial year 2019-20 are available on the website of the company at www.naturalcapsules.com and on the website of the Stock Exchange at www.bseindia.com.

3. Member of registering email address for those Members whose email addresses are not registered for obtaining AGM notice/Annual Report for obtaining login credentials for e-voting on the resolutions set in this notice:

1. In case shares are held in physical mode please provide Folio No., Name of shareholder, scanned copy of the share certificate (front and back), PAN (self attested scanned copy of PAN card), AADHAR (self attested scanned copy of Aadhar Card) by email to company.sec@naturalcapsules.com

2. In case shares are held in demat mode, please provide DPID-CLID (16 digit DPID + CLID or 10 digit beneficiary ID), Name, client master or copy of Consolidated Account statement, PAN (self attested scanned copy of PAN card), AADHAR (self attested scanned copy of Aadhar Card) to company.sec@naturalcapsules.com

3. Alternatively member may send an e-mail request to voting@mail.co.in for obtaining User ID and Password by providing the details mentioned in Point (1) or (2) as the case may be.

4. Member of casting vote through remote e-voting (electronically)

5. Members will have the facility to cast their votes on the business set forth in the notice of AGM through remote e-voting system. The Company has engaged the services of National Securities Depository Limited (NSDL) to provide the said remote e-voting facility.

6. Detailed procedure is available on Notice of 27th AGM and on the website of the Company.

7. The members holding shares of the Company either in physical or in dematerialized form as on cut off date i.e. 13th August, 2020 shall be entitled to avail the facility of voting electronically. Any person(s), who acquires the shares of the Company i.e. become(s) member(s) after notice is sent by the Company, and hold(s) share(s) as of the cut off date i.e. 13th August, 2020 should follow the same procedure of e-voting as mentioned in the Notice of AGM.

8. The Registrar of Members and Share Transfer Books of the Company will remain closed from 14th August, 2020 to 21st August, 2020 (both days inclusive) for the purpose of payment of final dividend, if declared at AGM. Members may note that the Board of your Company has approved and recommended the final dividend @ 5% (subject to approval of Members at the AGM). If approved by the Members, the dividend shall be paid on or after 21st August, 2020 to the members whose names appear in the Register of Members or beneficial owners as on 13th August, 2020 as will be mentioned in the AGM notice, through various online transfer modes to members who have updated their bank account details. In the cases where ECS mandates of the Members are not available to enable the payment of dividend electronically, the dividend warrants/checks shall be sent only upon resumption and normalization of the postal services.

9. Member of registering mandate for receiving the dividend electronically:
Members are requested to update their complete bank details in cases where shares of the Company are held by the Members in dematerialized mode, the bank account details are required to be updated with the respective depository participant and in cases where shares of the Company are held by Members in physical mode, the Members are requested to update bank account details with the Registrar and Transfer Agent of the Company viz. Carmo Corporate Services India Limited at Karimnagar@carcorpindia.com by sending scanned copy of signed request letter mentioning the name, folio number, bank account details, self attested copy of PAN card and a cancelled cheque leaf with pre-printed name of the Member (that is shareholder) of the Company.

For Natural Capsules Limited
Place: Bangalore
Date: Jul 20, 2020
Sd/-
Sudh L. Menon

